

**Code No. 35-NS**

Total No. of Questions : 38 ]

[ Total No. of Printed Pages : 15

July, 2007

## MATHEMATICS

( Kannada and English Versions )

( New Syllabus )

Time : 3 Hours ]

[ Max. Marks : 90

( Kannada Version )

- ಪ್ರಬ್ಲೆಮ್‌: i) ಈ ಪ್ರಶ್ನೆ ಪತ್ರಿಕೆಯಲ್ಲಿ A, B, C ಮತ್ತು D ಎಂಬ ನಾಲ್ಕು ವಿಭಾಗಗಳಿವೆ. ಎಲ್ಲಾ ವಿಭಾಗಗಳನ್ನು ಉತ್ತರಿಸಿ.
- ii) ವಿಭಾಗ - A ಗೆ 10 ಅಂಕಗಳು, ವಿಭಾಗ - B ಗೆ 20 ಅಂಕಗಳು, ವಿಭಾಗ - C ಗೆ 40 ಅಂಕಗಳು ಮತ್ತು ವಿಭಾಗ - D ಗೆ 20 ಅಂಕಗಳಾಗಿರುತ್ತವೆ.

ವಿಭಾಗ - A

ಈ ಕೆಳಗಿನ ಎಲ್ಲಾ ಕಮ್ಮು ಪ್ರಶ್ನೆಗಳನ್ನು ಉತ್ತರಿಸಿ :

$10 \times 1 = 10$

1.  $3^{127} \equiv x \pmod{10}$  ಆದರೆ, x ನ ಬೆಲೆಯನ್ನು ಕಂಡುಹಿಡಿಯಿರಿ.

2.  $A = \begin{pmatrix} 4 & 3 \\ 1 & 2 \end{pmatrix}, B = \begin{pmatrix} -4 \\ 3 \end{pmatrix}$  ಆದರೆ, AB ಯನ್ನು ಕಂಡುಹಿಡಿಯಿರಿ.

3. ( $G, *$ ) ಸಮುದಾಯದಲ್ಲಿ,  $a * x = e \quad \forall a \in G$  ಆದರೆ, x ನ ಬೆಲೆಯನ್ನು ಕಂಡುಹಿಡಿಯಿರಿ.

[ Turn over ]

4.  $(j - 3k) \times (i - j + 2k)$  ಯ ಬೆಲೆಯನ್ನು ಕಂಡುಹಿಡಿಯಿರ.
5.  $(0, 0), (3, 0), (0, 5)$  ಬಂದುಗಳ ಮೂಲಕ ಹಾದುಹೋಗುವ ವೃತ್ತದ ಕೇಂದ್ರ, ಬಂದುವನ್ನು ಕಂಡುಹಿಡಿಯಿರ.
6.  $(y - 2)^2 = -8x$  ಪರವಲಯದ ಶ್ರಣಂವನ್ನು ಕಂಡುಹಿಡಿಯಿರ.
7.  $\cos^{-1} x - \sin^{-1} x = 0$  ಆದರೆ,  $x = \frac{1}{\sqrt{2}}$  ಎಂದು ಸಾಧಿಸ.
8.  $2i - 4$  ರ ಕೇಣಾಂಕವನ್ನು (Amplitude) ಕಂಡುಹಿಡಿಯಿರ.
9.  $y = 3^{-x}$  ಆದಾಗ,  $\frac{dy}{dx}$  ಅನ್ನು ಕಂಡುಹಿಡಿಯಿರ.
10. 
$$\int_0^{\pi/2} \sqrt{1 - \cos 2x} dx$$
 ನ ಬೆಲೆಯನ್ನು ಕಂಡುಹಿಡಿಯಿರ.

## ಭಾಗ - B

ಶಾ ಕೆಳಗಿನವುಗಳಲ್ಲಿ ಯಾವುದಾದರೂ ತತ್ವ ಪ್ರಕ್ರಿಗಳನ್ನು ಉತ್ತರಿಸಿ :

 $10 \times 2 = 20$ 

11.  $a \equiv b \pmod{m}$  ಮತ್ತು  $n/m \forall n \in I$  ಆದಾಗ,  $a \equiv b \pmod{n}$  ಎಂದು ಸಾಧಿಸ.

$\sin^2 x$	$\cos^2 x$	1	
$\cos^2 x$	$\sin^2 x$	1	ಇದರ ಬೆಲೆಯನ್ನು ಏಸೀಎಫ್‌ವಿಲ್‌ಡೆ ಕಂಡುಹಿಡಿಯಿರ.
- 10	12	2	

13. ಎಲ್ಲಾ ಧನಾತ್ಮಕ ಪರಿಮೀಯ ಸಂಖ್ಯೆಗಳ ಗೊಣ  $\mathbb{Q}^+$  ಮೇಲೆ \* ಯಾವು  $a * b = \frac{2ab}{3} \forall a, b \in \mathbb{Q}^+$

ಎಂದು ನಿರ್ದಿಷ್ಟಿಸಿರಿ.

a) ಏಕದ ಸಂಖ್ಯೆ (ತತ್ವಮಾತ್ರ ಅವಯವ)

b)  $a$  ಯ ವರ್ಣಾಶ್ರಯವನ್ನು \* ಅಥವಾ ಕಂಡುಹಿಡಿಯಿರಿ.

14. ಯಾವುದೇ ಸಹಿತ  $\vec{a}$  ಗಾಗಿ

$$\vec{a} = (\vec{a} \cdot i) i + (\vec{a} \cdot j) j + (\vec{a} \cdot k) k \text{ ಎಂದು ಸಾಧಿಸಿ.}$$

15.  $x^2 + y^2 - 8x = 0$  ವೃತ್ತದ ಕೇಂದ್ರ ಬಿಂದುವಿನಿಂದ  $3x^2 + 3y^2 = 7$  ವೃತ್ತಕ್ಕೆ ಸ್ಪರ್ಶಸುವ ಸ್ಪರ್ಶ ರೇಖೆಯ ಉದ್ದವನ್ನು ಕಂಡುಹಿಡಿಯಿರಿ.

16.  $(2, -2)$  ಮತ್ತು  $(2, 4)$  ಬಿಂದುಗಳು ದೀರ್ಘವೃತ್ತದ ಶ್ರೀಂಗಳಾಗಿದ್ದರೆ, ಇದರ ಕೇಂದ್ರ ಬಿಂದು ಹಾಗೂ ಮುಖ್ಯ ಅಕ್ಷದ (Major axis) ಉದ್ದವನ್ನು ಕಂಡುಹಿಡಿಯಿರಿ.

17.  $\tan^{-1} x + \tan^{-1} y = \frac{\pi}{2}$  ಆದರೆ,  $xy = 1$  ಎಂದು ಸಾಧಿಸಿ.

18.  $x = \operatorname{cis} \alpha$  ಮತ್ತು  $y = \operatorname{cis} \beta$  ಆದಾಗ,

$$\sin(\alpha - \beta) = \frac{1}{2i} \left( \frac{x}{y} - \frac{y}{x} \right) \text{ ಎಂದು ಸಾಧಿಸಿ.}$$

19.  $y \log_e x = y - x$  ಆದರೆ,

$$\frac{dy}{dx} = \frac{2 - \log_e x}{(1 - \log_e x)^2} \text{ ಎಂದು ಸಾಧಿಸಿ.}$$

20.  $x^x$  ಎಂಬ ಉತ್ಪನ್ನವು  $x = \frac{1}{e}$  ಯಲ್ಲಿ ಕಮ್ಮೆನ್‌ (Minimum) ವಾಗಿಯತ್ತದೆ ಎಂದು ಸಾಧಿಸಿ.

21.  $\int \frac{1}{5e^{3x} + 1} dx$  ನ ಬೆಲೆಯನ್ನು ಕಂಡುಹಿಡಿಯಿರಿ.

22.  $x^2 + y^2 + 2ky = 0$  ಯನ್ನು ಅವಕಲ ಸಮೀಕರಣ ರೂಪದಲ್ಲಿ ಬರೆಯಿರಿ.

### ವಿಭಾಗ - C

I. ಈ ಕೆಳಗಿನವುಗಳಲ್ಲಿ ಯಾವುದಾದರೂ ಮುದು ಪ್ರಶ್ನೆಗಳನ್ನು ಉತ್ತರಿಸಿ :

$3 \times 5 = 15$

23. a) 48 ಮತ್ತು 18 ರ ಮ.ಸ.ಅ. (G.C.D.) ವನ್ನು ಕಂಡುಹಿಡಿಯಿರಿ.  $6 = 48m + 18n$

ಆದರೆ,  $m$  ಹಾಗೂ  $n$  ಬೆಲೆಗಳನ್ನು ಕಂಡುಹಿಡಿಯಿರಿ. 3

b)  $51x \equiv 32 \pmod{7}$  ಆದರೆ,  $x$  ನ ಬೆಲೆಯನ್ನು ಕಂಡುಹಿಡಿಯಿರಿ. 2

$$24. \begin{bmatrix} 7 & 6 & -5 \\ 3 & -4 & 1 \\ 1 & 2 & -3 \end{bmatrix} \begin{bmatrix} x \\ y \\ z \end{bmatrix} = \begin{bmatrix} 30 \\ 0 \\ 10 \end{bmatrix} \text{ ಆದಾಗಿ,}$$

ಶ್ರೇಮರ್‌ನ ನಿಯಮವನ್ನು ಉಪಯೋಗಿಸಿ,  $x, y, z$  ಬೆಲೆಗಳನ್ನು ಕಂಡುಹಿಡಿಯಿರಿ. 5

25.  $G = \{ \dots, 5^{-2}, 5^{-1}, 5^0, 5^1, 5^2, \dots \}$  ಗಣವು ಗುಣಾಕಾರ ತೀಯೆಯಲ್ಲಿ  
ಅಭೀರಿಯನ್ನು ಸಮುದಾಯವಾಗಿರುತ್ತದೆ ಎಂದು ಸಾಧಿಸಿ. 5

26. a)  $i - j + 2k, 2j + k, j + 3k$  ಗಳು ಕ್ರಮವಾಗಿ  $A, B, C$  ಗಳ ಸ್ಥಾನೀಯ  
ಸದಿತಗಾಳಿಯ,  $ABC$  ಶ್ರೇಷ್ಠಾರ್ಥವನ್ನು ಕಂಡುಹಿಡಿಯಿರಿ. 3

b)  $\vec{a} \times (\vec{b} \times \vec{c}) + \vec{b} \times (\vec{c} \times \vec{a}) + \vec{c} \times (\vec{a} \times \vec{b}) = \vec{0}$  ಎಂದು  
ಸಾಧಿಸಿ. 2

II. ಈ ಕೆಳಗಿನವುಗಳಲ್ಲಿ, ಯಾವುದಾದರೂ ಎರಡು ಘೃತ್ಯಗಳನ್ನು ಉತ್ತರಿಸಿ :  $2 \times 5 = 10$

27. a)  $x^2 + y^2 + 2g_1x + 2f_1y + c_1 = 0$  ಮತ್ತು

$x^2 + y^2 + 2g_2x + 2f_2y + c_2 = 0$  ಘೃತ್ಯಗಳು ಲಂಬವಾಗಿ ಭೇದಿಸುಕೊಳ್ಳುವಲ್ಲಿ  
ಬೇಕಾಗುವ ನಿಬಂಧನೆಯನ್ನು ಕಂಡುಹಿಡಿಯಿರಿ. 3

b) ಎರಡು ಘೃತ್ಯಗಳ ಮೂಲಾಖ್ಯ ರೇಖೆ  $x - 2y + 6 = 0$  ಅಗಿದ್ದು, ಅದರಲ್ಲಿ ಒಂದು  
ಘೃತ್ಯವು  $2x^2 + 2y^2 - 8x - 4y - 22 = 0$  ಆಗಿದೆ.  $(1, 6)$  ಬಿಂದುವಿನಲ್ಲಿ  
ಎರಡನೇ ಘೃತ್ಯವು ಹಾದುಹೋದಾಗಿ ಈ ಘೃತ್ಯದ ಸಮೀಕರಣವನ್ನು ಕಂಡುಹಿಡಿಯಿರಿ. 2

28. a)  $4x^2 + 9y^2 + 16x - 18y - 11 = 0$  ದೀರ್ಘಾಘೃತ್ಯದ ಕೇಂದ್ರ ಹಾಗೂ ನಾಭಿಗಳನ್ನು  
ಕಂಡುಹಿಡಿಯಿರಿ. 3

b)  $y^2 = 4ax$  ಪರವಲಯದ ಮೇಲೆ ಇರುವ ಯಾವುದೇ  $(x, y)$  ಬಿಂದುವಿನಿಂದ ನಾಭಿ  
ಅಂತರವನ್ನು ಕಂಡುಹಿಡಿಯಿರಿ. 2

29. a)  $\tan \left\{ \frac{1}{2} \sin^{-1} \left( \frac{2x}{1+x^2} \right) + \frac{1}{2} \cos^{-1} \left( \frac{1-x^2}{1+x^2} \right) \right\} = \frac{2x}{1-x^2}$  ಎಂದು

ಸಾಧಿಸಿ.

3

b)  $\tan m\theta = \tan n\theta$  ಸಮೀಕರಣದ ಸಾಮಾನ್ಯ ಪರಿಹಾರವನ್ನು ಕಂಡುಹಿಡಿಯಿರಿ.

2

III. ಈ ಕೆಳಗಿನ ಯಾವುದಾದರೂ ಮತ್ತು ಪ್ರಶ್ನೆಗಳಿಗೆ ಉತ್ತರಣಿ :

 $3 \times 5 = 15$ 

30. a)  $x$  ನ್ನು ಕುರಿತು  $\operatorname{cosec} 4x$  ನ ನಿಷ್ಪನ್ನವನ್ನು ಮೂಲ ತತ್ವಗಳಿಂದ ಕಂಡುಹಿಡಿಯಿರಿ.

3

b)  $y = \tan^{-1} \left[ \frac{2+5 \tan x}{5-2 \tan x} \right]$  ಆದಾಗ್,  $\frac{dy}{dx}$  ಅನ್ನು ಕಂಡುಹಿಡಿಯಿರಿ.

2

31. a)  $y = [x + \sqrt{1+x^2}]^m$  ಆದಾಗ್,

$$(1+x^2) \frac{d^2y}{dx^2} + x \frac{dy}{dx} - m^2y = 0$$
 ಎಂದು ಸಾಧಿಸಿ.

3

b) (1, -2) ಹಾಗೂ (2, -5) ಬಿಂದುಗಳು ಹೊಂದಿಕೊಂಡಿರುವ ಸರಳರೇಖೆಗೆ ಸ್ಥರ್ಟೋಫೆಯೆ ಸ್ವರ್ತರೇಖೆಯು ಸಮಾಂತರವಾಗಿದ್ದರೆ,  $y = x^3 - 3x$  ವಕ್ತರೇಖೆಯ ಮೇಲಿನ ಬಿಂದುವನ್ನು ಕಂಡುಹಿಡಿಯಿರಿ.

2

32. a) ಒಕ್ಕುವ ಕಾಗದದ ಮೇಲೆ ಶಾಯ (Link) ಯನ್ನು ಕಾಟಿದಾಗ  $t$  ಸೆಕೆಂಡ್‌ಗಳ ಹೇಳಿಯಲ್ಲಿ,  $r$  ಸೆಂ.ಮೀ. ಶ್ರೀಡಿವಿದ್ವಾಗೆ, ವೃತ್ತಾಕಾರವಾಗಿ ಏಸ್‌ಎಂ‌ಪ್ ವಿಸ್ತರಿಸುತ್ತದೆ. ಅದರ ಶ್ರೀಡಿ  $r = 2t^2 - \frac{t^3}{4}$  ಆದರೆ, ಅದರ ಏಸ್‌ಎಂ‌ಪ್ ದ ವೆಗದ ಗತಿಯನ್ನು,  $t = 2$  ಸೆಕೆಂಡ್ ಆದಾಗ್ ಕಂಡುಹಿಡಿಯಿರಿ.

3

b)  $u' = \frac{du}{dx}$  ಮತ್ತು  $v' = \frac{dv}{dx}$  ಎಂದಾಗಿಯಾಗ,

$$\int uv' dx = uv - \int vu' dx$$
 ಎಂದು ಸಾಧಿಸಿ.

2

33. a)  $\int \frac{x \sin^{-1} x}{\sqrt{1-x^2}} dx$  ನ ಬೆಲೆಯನ್ನು ಕಂಡುಹಿಡಿಯಿರಿ. 3

b)  $\int \frac{1}{\sqrt{1-4x-4x^2}} dx$  ನ ಬೆಲೆಯನ್ನು ಕಂಡುಹಿಡಿಯಿರಿ. 2

34.  $y^2 = 4ax$  ಮತ್ತು  $x^2 = 4ay$  ಪರವಲಯಗಳ ನಡುವೆ ಆವರಿಸುವ ವಿಸ್ತೀರ್ಣವನ್ನು ಕಂಡುಹಿಡಿಯಿರಿ. 5

### ವಿಭಾಗ - D

ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳನ್ನು ಉತ್ತರಿಸಿ :  $2 \times 10 = 20$

35. a) ಅತಿಪರವಲಯದ ನಿರ್ದೇಶಕ ವೃತ್ತದ ( Director circle of a hyperbola ) ವಾಖ್ಯ ಹೇಳಿ  
ಮತ್ತು ಅದರ ಸಮೀಕರಣವನ್ನು ( Equation of director circle of the  
hyperbola ) ಕಂಡುಹಿಡಿಯಿರಿ. 6

b)  $A(x) = \begin{bmatrix} \cos x & -\sin x & 0 \\ \sin x & \cos x & 0 \\ 0 & 0 & 1 \end{bmatrix}$  ಉಪಯೋಗಿಸಿಕೊಂಡು,

$\text{adj}[A(x)]$  ಕಂಡುಹಿಡಿಯಿರಿ ಹಾಗೂ  $\text{adj}[A(x)] = A(-x)$  ಎಂದು ಸಾಧಿಸಿ. 4

36. a)  $(\sqrt{3} - i)^3$  ಸಂಕೀರ್ಣ ಸಂಖ್ಯೆಯ ಚತುರಾಂತ ಮೂಲಗಳನ್ನು ಕಂಡುಹಿಡಿದು, ಅವುಗಳನ್ನು  
ಆವರಿತ ಗುಣಲಭ್ಯ ( Continued product ) ಕಂಡುಹಿಡಿಯಿರಿ. 6

b)  $\sin(\alpha + \beta) = \sin \alpha \cos \beta + \cos \alpha \sin \beta$  ಎಂದು ಸದಿತ ಪದ್ಧತಿಯಲ್ಲಿ ಸಾಧಿಸಿ. 4

37. a)  $a \text{ ತ್ರಿಭುಂಗಿಯನ್ನು } g = 1 \text{ ರಚಿಸಬಹುದಾದ } \frac{2a}{\sqrt{3}} \text{ ಅಗಿದೆ ಎಂದು ತೋರಿಸಿ ಹಾಗೂ ಸಿಲಿಂಡರಿನ ತ್ರಿಭುಂಗನ್ನು ಕಂಡುಹಿಡಿಯಿರಿ. 6$

b)  $\sec x - \tan x + \sqrt{3} = 0$  ಸಮೀಕರಣದ ಸಾಮಾನ್ಯ ಪರಿಹಾರವನ್ನು ಕಂಡುಹಿಡಿಯಿರಿ. 4

38. a)  $\int_0^{\pi} \frac{x \, dx}{a^2 \cos^2 x + b^2 \sin^2 x} = \frac{\pi^2}{2ab}$  ಎಂದು ಸಾಧಿಸಿ. 6

b) ಈ ಕೆಳಗಿನ ಅವಕಲ ಸಮೀಕರಣದ ಪರಿಹಾರವನ್ನು ಕಂಡುಹಿಡಿಯಿರಿ :

$$\frac{dy}{dx} = \tan^2(x + y)$$

## ( English Version )

- Instructions :*
- The question paper has **four Parts - A, B, C and D**. Answer all the parts.
  - Part - A carries 10 marks, Part - B carries 20 marks, Part - C carries 40 marks and Part - D carries 20 marks.**

**PART - A**

*Answer all the ten questions :*

$$10 \times 1 = 10$$

- If  $3^{127} \equiv x \pmod{10}$ , find  $x$ .
- If  $A = \begin{pmatrix} 4 & 3 \\ 1 & 2 \end{pmatrix}$ ,  $B = \begin{pmatrix} -4 \\ 3 \end{pmatrix}$ , find  $AB$ .
- In a group  $(G, *)$ , if  $a * x = e \forall a \in G$ , find  $x$ .
- Find the value of  $(j - 3k) \times (i - j + 2k)$ .
- Find the centre of the circle passing through  $(0, 0)$ ,  $(3, 0)$  and  $(0, 5)$ .
- Find the vertex of parabola  $(y - 2)^2 = -8x$ .
- If  $\cos^{-1} x - \sin^{-1} x = 0$ , prove that  $x = \frac{1}{\sqrt{2}}$ .
- Find amplitude of  $2i - 4$ .
- If  $y = 3^{-x}$ , find  $\frac{dy}{dx}$ .
- Evaluate : 
$$\int_0^{\pi/2} \sqrt{1 - \cos 2x} dx.$$

**PART - B**

Answer any ten questions :

 $10 \times 2 = 20$ 11. If  $a \equiv b \pmod{m}$  and  $n \mid m \forall n \in I$ , prove that  $a \equiv b \pmod{n}$ .

12. Without expansion, find the value of

$$\begin{vmatrix} \sin^2 x & \cos^2 x & 1 \\ \cos^2 x & \sin^2 x & 1 \\ -10 & 12 & 2 \end{vmatrix}$$

13. If  $Q^+$  is the set of all positive rationals w.r.t. \*.define  $a * b = \frac{2ab}{3} \forall a, b \in Q^+$ . Find

a) Identity element.

b) Inverse of  $a$  under \*.14. For any vector  $\vec{\alpha}$ , prove that

$$\vec{\alpha} = (\vec{\alpha} \cdot i)i + (\vec{\alpha} \cdot j)j + (\vec{\alpha} \cdot k)k.$$

15. Find the length of tangent from the centre of circle  $x^2 + y^2 - 8x = 0$  to the circle  $3x^2 + 3y^2 = 7$ .16. Find the centre of ellipse whose vertices are  $(2, -2)$  and  $(2, 4)$ . Also find the length of major axis.17. If  $\tan^{-1} x + \tan^{-1} y = \frac{\pi}{2}$ , prove that  $xy = 1$ .

18. If  $x = \operatorname{cis} \alpha$  and  $y = \operatorname{cis} \beta$ ,

$$\text{prove that } \sin(\alpha - \beta) = \frac{1}{2i} \left( \frac{x}{y} - \frac{y}{x} \right).$$

19. If  $y \log_e x = y - x$ , prove that

$$\frac{dy}{dx} = \frac{2 - \log_e x}{(1 - \log_e x)^2}.$$

20. Prove that  $x^x$  is minimum at  $x = \frac{1}{e}$ .

21. Evaluate :  $\int \frac{1}{5e^{3x} + 1} dx$ .

22. Form a differential equation for the equation  $x^2 + y^2 + 2ky = 0$ .

### PART - C

I. Answer any three questions :

$3 \times 5 = 15$

23. a) Find the G.C.D. of 48 and 18. If  $6 = 48m + 18n$ , find  $m$  and  $n$ . 3

b) Solve  $51x \equiv 32 \pmod{7}$ . Write the solution set. 2

24. If

$$\begin{bmatrix} 7 & 6 & -5 \\ 3 & -4 & 1 \\ 1 & 2 & -3 \end{bmatrix} \begin{bmatrix} x \\ y \\ z \end{bmatrix} = \begin{bmatrix} 30 \\ 0 \\ 10 \end{bmatrix},$$

find  $x$ ,  $y$  and  $z$  using Cramer's Rule. 5

[ Turn over

25. Prove that the set  $G = \{ \dots, 5^{-2}, 5^{-1}, 5^0, 5^1, 5^2, \dots \}$  is an Abelian group under usual multiplication. 5

26. a) Find the area of the triangle ABC where position vectors of A, B, C are  $i - j + 2k$ ,  $2j + k$ ,  $j + 3k$  respectively. 3

b) Prove that

$$\vec{a} \times (\vec{b} \times \vec{c}) + \vec{b} \times (\vec{c} \times \vec{a}) + \vec{c} \times (\vec{a} \times \vec{b}) = \vec{0}. \quad 2$$

II. Answer any two questions :  $2 \times 5 = 10$

27. a) Obtain the condition for two circles

$$x^2 + y^2 + 2g_1 x + 2f_1 y + c_1 = 0$$

$$x^2 + y^2 + 2g_2 x + 2f_2 y + c_2 = 0$$

to intersect orthogonally. 3

b) The radical axis of two circles is  $x - 2y + 6 = 0$ . The equation of one of the circles is  $2x^2 + 2y^2 - 8x - 4y - 22 = 0$ . If the second circle passes through the point (1, 6), find its equation. 2

28. a) Find the centre and the foci of ellipse

$$4x^2 + 9y^2 + 16x - 18y - 11 = 0. \quad 3$$

b) Find the focal distance of any point  $(x, y)$  on the parabola  $y^2 = 4ax$ . 2

29. a) Prove that

$$\tan \left\{ \frac{1}{2} \sin^{-1} \left( \frac{2x}{1+x^2} \right) + \frac{1}{2} \cos^{-1} \left( \frac{1-x^2}{1+x^2} \right) \right\} = \frac{2x}{1-x^2}. \quad 3$$

b) Find the general solution of

$$\tan m\theta = \tan n\theta. \quad 2$$

III. Answer any three of the following questions :  $3 \times 5 = 15$

30. a) Differentiate cosec  $4x$  with respect to  $x$  from first principles. 3

b) If  $y = \tan^{-1} \left[ \frac{2+5 \tan x}{5-2 \tan x} \right]$ , find  $\frac{dy}{dx}$ . 2

31. a) If  $y = [x + \sqrt{1+x^2}]^m$ , prove that

$$(1+x^2) \frac{d^2y}{dx^2} + x \frac{dy}{dx} - m^2 y = 0. \quad 3$$

b) Find a point on the curve  $y = x^3 - 3x$ , where tangent is parallel to the line joining the points  $(1, -2)$  and  $(2, -5)$ . 2

32. a) A circular blot of ink in a blotting paper increases in area in such a way that the radius  $r$  cm at time  $t$  seconds is given by  $r = 2t^2 - \frac{t^3}{4}$ . Find the rate of increase of area when  $t = 2$ . 3

b) Prove that  $\int uv' dx = uv - \int vu' dx$

where  $u' = \frac{du}{dx}$  and  $v' = \frac{dv}{dx}$ .

2

33. a) Evaluate:  $\int \frac{x \sin^{-1} x}{\sqrt{1-x^2}} dx.$

3

b) Evaluate:  $\int \frac{1}{\sqrt{1-4x-4x^2}} dx.$

2

34. Find the area enclosed between the parabolas  $y^2 = 4ax$  and  $x^2 = 4ay$ .

5

### PART - D

Answer any two of the following questions :

2 × 10 = 20

35. a) Define director circle of a hyperbola. Derive the equation of director circle of the hyperbola.

6

b) Using  $A(x) = \begin{bmatrix} \cos x & -\sin x & 0 \\ \sin x & \cos x & 0 \\ 0 & 0 & 1 \end{bmatrix}$

find  $\text{adj}[A(x)]$ . Prove that  $\text{adj}[A(x)] = A(-x)$ .

4

36. a) Find the fourth roots of  $(\sqrt{3}-i)^3$ . Also find their continued product.

6

- b) Prove by vector method,

$$\sin(\alpha + \beta) = \sin \alpha \cos \beta + \cos \alpha \sin \beta.$$

4

37. a) Show that the height of a right circular cylinder of the greatest volume which is inscribed in a sphere of radius  $a$  is  $\frac{2a}{\sqrt{3}}$ . Find the radius of the right circular cylinder.

6

- b) Find the general solution of

$$\sec x - \tan x + \sqrt{3} = 0$$

4

38. a) Prove that  $\int_0^{\pi} \frac{x \, dx}{a^2 \cos^2 x + b^2 \sin^2 x} = \frac{\pi^2}{2ab}$ .

6

- b) Solve the differential equation

$$\frac{dy}{dx} = \tan^2(x + y)$$

4